



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು
ವಿಶೇಷ ರಾಜ್ಯ ಪತ್ರ

ಭಾಗ-IVA	ಬೆಂಗಳೂರು, ಮಂಗಳೂರು, ಅಕ್ಷಯೋಬರ್ ೨೨, ೨೦೧೯ (ಆಶ್ವಯುಜ ೩೦, ಶಕ ವರ್ಷ ೧೯೪೦)	ನಂ. F ೨೫
Part-IVA	Bengaluru, Tuesday, October 22, 2019 (Ashwayuja 30, Shaka Varsha 1940)	No. 923

ಸಂಸದೀಯ ವ್ಯವಹಾರಗಳ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಸಂವ್ಯಾತಿ 24 ಶಾಸನ 2019, ಬೆಂಗಳೂರು, ದಿನಾಂಕ: 22.10.2019

ಕನಾಟಕ ಸರಕು ಮತ್ತು ಸೇವೆಗಳ ತೆರಿಗೆ (ತಿದ್ದುಪಡಿ) ವಿಧೀಯಕ, 2019ಕ್ಕೆ 2019ರ ಅಕ್ಷಯೋಬರ್ ೩೦ಗಳ ದಿನಾಂಕ 21 ರಂದು ರಾಜ್ಯಪಾಲರ ಒಟ್ಟಿಗೆ ದೊರೆತಿದ್ದು, ಸಾಮಾನ್ಯ ತಿಳಿವಳಿಕೆಗಾಗಿ ಇದನ್ನು 2019ರ ಕನಾಟಕ ಅಧಿನಿಯಮ ಸಂಖ್ಯೆ: 23 ಎಂಬುದಾಗಿ ಕನಾಟಕ ರಾಜ್ಯಪತ್ರದಲ್ಲಿ ಪ್ರಕಟಿಸಬೇಕೆಂದು ಆದೇಶಿಸಲಾಗಿದೆ.

2019ರ ಕನಾಟಕ ಅಧಿನಿಯಮ ಸಂಖ್ಯೆ: 23

(2019ರ ಅಕ್ಷಯೋಬರ್ 22ನೇ ದಿನಾಂಕದಂದು ಕನಾಟಕ ರಾಜ್ಯ ಪತ್ರದ ವಿಶೇಷ ಸಂಚಿಕೆಯಲ್ಲಿ ಮೊದಲು ಪ್ರಕಟವಾಗಿದೆ)

ಕನಾಟಕ ಸರಕು ಮತ್ತು ಸೇವೆಗಳ ತೆರಿಗೆ (ತಿದ್ದುಪಡಿ) ಅಧಿನಿಯಮ, 2019

(2019ರ ಅಕ್ಷಯೋಬರ್ 21ನೇ ದಿನಾಂಕದಂದು ರಾಜ್ಯಪಾಲರಿಂದ ಅನುಮತಿಯನ್ನು ಪಡೆಯಲಾಗಿದೆ)

ಕನಾಟಕ ಸರಕು ಮತ್ತು ಸೇವೆಗಳ ತೆರಿಗೆ ಅಧಿನಿಯಮ, 2017ನ್ನು (2017ರ ಕನಾಟಕ ಅಧಿನಿಯಮ 27) ಮತ್ತು ಇದ್ದುಪಡಿ ಮಾಡಲು ಒಂದು ಅಧಿನಿಯಮ.

ಇಲ್ಲಿ ಇನ್ನುಮುಂದೆ ಕಂಡುಬರುವ ಉದ್ದೇಶಗಳಾಗಿ ಕನಾಟಕ ಸರಕು ಮತ್ತು ಸೇವೆಗಳ ತೆರಿಗೆ ಅಧಿನಿಯಮ, 2017ನ್ನು (2017ರ ಕನಾಟಕ ಅಧಿನಿಯಮ, 27) ಮತ್ತು ಇದ್ದುಪಡಿ ಮಾಡುವುದು ಯುಕ್ತವಾಗಿರುವುದರಿಂದ;

ಇದು ಭಾರತ ಗಣರಾಜ್ಯದ ಎಪ್ಪತ್ತನೇ ವರ್ಷದಲ್ಲಿ ಕನಾಟಕ ರಾಜ್ಯ ವಿಧಾನ ಮಂಡಳಿದಿಂದ ಈ ಮುಂದಿನಂತೆ ಅಧಿನಿಯಮಿತವಾಗಿ:-

1. ಸಂಕ್ಷಿಪ್ತ ಹೆಸರು ಮತ್ತು ಪ್ರಾರಂಭ.- (1) ಈ ಅಧಿನಿಯಮವನ್ನು ಕನಾಟಕ ಸರಕು ಮತ್ತು ಸೇವೆಗಳ ತೆರಿಗೆ (ತಿದ್ದುಪಡಿ) ಅಧಿನಿಯಮ, 2019 ಎಂದು ಕರೆಯಲಾಗುತ್ತದ್ದು.

(2) ಅನ್ಯಥಾ ಉಪಬಂಧಿಸಿದುದನ್ನೀಡು, ಈ ಅಧಿನಿಯಮದ ಉಪಬಂಧಗಳು ಸರ್ಕಾರವು, ಸರ್ಕಾರಿ ರಾಜ್ಯಪತ್ರದಲ್ಲಿ ಅಧಿಸೂಚನೆಯ ಮೂಲಕ ಗೊತ್ತುಪಡಿಸಬಹುದಾದ ಅಂಥ ದಿನಾಂಕದಿಂದ ಜಾರಿಗೆ ಬರತಕ್ಕದ್ದು.

2. ಪ್ರಕರಣ 2ರ ತಿದ್ದುಪಡಿ.- ಕನಾಟಕ ಸರಕು ಮತ್ತು ಸೇವೆಗಳ ತೆರಿಗೆ ಅಧಿನಿಯಮ, 2017ರ (ಇಲ್ಲಿ ಇನ್ನುಮುಂದೆ ಮೂಲ ಅಧಿನಿಯಮವೆಂದು ಉಲ್ಲೇಖಿಸಲಾಗಿದೆ) ಪ್ರಕರಣ 2ರ ವಿಂಡ (4)ರಲ್ಲಿ “ಮೂರ್ವಭಾವಿ ನಿರ್ಣಯದ ಅಂಶೀಲು ಪ್ರಾಧಿಕಾರ” ಪದಗಳ ತರುವಾಯ, “, ಮೂರ್ವಭಾವಿ ನಿರ್ಣಯದ ರಾಷ್ಟ್ರೀಯ ಅಂಶೀಲು ಪ್ರಾಧಿಕಾರ” ಪದಗಳನ್ನು ಅಲ್ಲವಿರಾಮ ಚಿಹ್ನೆಯೊಂದಿಗೆ ಸೇರಿಸತಕ್ಕದ್ದು.

3. ಪ್ರಕರಣ 10ರ ತಿದ್ದುಪಡಿ.- ಮೂಲ ಅಧಿನಿಯಮದ ಪ್ರಕರಣ 10ರಲ್ಲಿ,-

(1) ಉಪ ಪ್ರಕರಣ (1)ರಲ್ಲಿ, ಎರಡನೇ ಪರಂಪರೆ ತರುವಾಯ ಕೆಳಕಂಡ ವಿವರಣೆಯನ್ನು ಸೇರಿಸತಕ್ಕದ್ದು,
ಅಂದರೆ:-

“ವಿವರಣೆ.- ಎರಡನೇ ಪರಂತುಕದ ಉದ್ದೇಶಗಳಾಗಿ, ಬಡ್ಡಿ ಅಥವಾ ರಿಯಾಲಿಟಿಯ ಮೂಲಕ ಪ್ರತಿಫಲವು ಪ್ರತಿನಿಧಿಸುವವು ಮತ್ತಿಗೆ ತೇವಣಿಗಳು, ಸಾಲಗಳು ಅಥವಾ ಮುಂಗಡಗಳನ್ನು ನೀಡುವುದರ ಮೂಲಕ ಒದಗಿಸಲಾದ ಸೇವೆಗಳ ವಿನಾಯಿತಿ ಮೂರ್ಕೆಯ ಹೊಲ್ಯುವನ್ನು ರಾಜ್ಯದಲ್ಲಿಯ ವಹಿವಾಟಿನ ಹೊಲ್ಯುವನ್ನು ನಿರ್ದರ್ಶಿಸುವಾಗ ಪರಿಗಣನೆಗೆ ತೆಗೆದುಕೊಳ್ಳತಕ್ಕದ್ದಲ್ಲ.”

(2) ಉಪ ಪ್ರಕರಣ (2)ರಲ್ಲಿ,-

(ಎ) ಖಂಡ (ಡಿ)ಯಲ್ಲಿ ಕೊನೆಯಲ್ಲಿ ಬರುವ “ಅಥವಾ” ಎಂಬ ಪದವನ್ನು ಬಿಟ್ಟಬಿಡತಕ್ಕದ್ದು;

(ಬಿ) ಖಂಡ (ಇ)ಯಲ್ಲಿ “ಉತ್ಪಾದಕನಾಗಿರಬಾರದು.” ಎಂಬ ಪದಕ್ಕೆ “ಉತ್ಪಾದಕನಾಗಿರಬಾರದು; ಅಥವಾ” ಎಂಬ ಪದಗಳನ್ನು ಪ್ರತಿಯೋಜಿಸತಕ್ಕದ್ದು;

(ಸಿ) ಖಂಡ (ಇ)ಯ ತರುವಾಯ, ಕೆಳಕಂಡ ಖಂಡವನ್ನು ಸೇರಿಸತಕ್ಕದ್ದು, ಎಂದರೆ:-

“(ಎಷ್ಟು) ಅವನು ಸಾಂದರ್ಭಿಕ ತೆರಿಗೆದಾಯಕ ವ್ಯಕ್ತಿಯಾಗಲಿ ಅಥವಾ ಅನಿವಾಸಿ ತೆರಿಗೆದಾಯಕ ವ್ಯಕ್ತಿಯಾಗಲಿ ಆಗಿರಬಾರದು.”

(3) ಉಪ ಪ್ರಕರಣ (2)ರ ತರುವಾಯ, ಮುಂದಿನ ಉಪ ಪ್ರಕರಣವನ್ನು ಸೇರಿಸತಕ್ಕದ್ದು, ಎಂದರೆ:-

(2ಎ) ಈ ಅಧಿನಿಯಮದಲ್ಲಿ ಒಳಗೂಂಡಿರುವುದಕ್ಕೆ ವಿರುದ್ಧವಾದುದು ಏನೇ ಇದ್ದರೂ, ಆದರೆ ಪ್ರಕರಣ 9ರ ಉಪ ಪ್ರಕರಣ (3) ಮತ್ತು (4)ರ ಉಪಬಂಧಗಳಿಗೆ ಒಳಪಟ್ಟು, ಆತನ ಹಿಂದಿನ ಹಣಕಾಸು ವರ್ಷದಲ್ಲಿ ಬಂತು ಲಕ್ಷ ರೂಪಾಯಿಗಳನ್ನು ಮೀರದಿರುವ ಸಮಗ್ರ ವಹಿವಾಟು ಹೊಂದಿರುವ, ಉಪ ಪ್ರಕರಣ (1) ಮತ್ತು ಉಪ ಪ್ರಕರಣ (2)ರ ಅಡಿಯಲ್ಲಿ ತೆರಿಗೆ ಸಂದಾಯ ಮಾಡುವುದಕ್ಕೆ ಆಯ್ದು ಮಾಡಿಕೊಳ್ಳಲು ಅರ್ಹನಲ್ಲದ, ಒಬ್ಬ ನೋಂದಾಯಿತ ವ್ಯಕ್ತಿಯು, ಪ್ರಕರಣ 9ರ ಉಪ ಪ್ರಕರಣ (1) ರ ಅಡಿಯಲ್ಲಿ ಅವನು ಸಂದಾಯ ಮಾಡಬೇಕಾದ ತೆರಿಗೆಯ ಬದಲು ನಿಯಮಿಸಲಾದ ಅಂಥ ದರದಲ್ಲಿ ಲೆಕ್ಕ ಹಾಕಲಾದ, ಆದರೆ ರಾಜ್ಯದಲ್ಲಿಯ ವಹಿವಾಟಿನ ಶೇಕಡ ಮೂರನ್ನು ಮೀರದ ಒಂದು ತೆರಿಗೆ ಮೊತ್ತವನ್ನು ಸಂದಾಯ ಮಾಡಲು, ಆತನು ಈ ಕೆಳಗಿನವನಾಗಿರದ್ದರೆ, ಆಯ್ದು ಮಾಡಿಕೊಳ್ಳಬಹುದು-

(ಎ) ಈ ಅಧಿನಿಯಮದ ಅಡಿಯಲ್ಲಿ ತೆರಿಗೆ ವಿಧಿಸಲಾಗದಂತಹ ಸರಕು ಅಥವಾ ಸೇವೆಗಳ ಮೂರ್ಕೆಯಲ್ಲಿ ತೊಡಗಿರುವವನು;

(ಬಿ) ಸರಕು ಅಥವಾ ಸೇವೆಗಳ ಯಾವುದೇ ಅಂತರ-ರಾಜ್ಯ ಮೂರ್ಕೆಗಳನ್ನು ಮಾಡುವುದರಲ್ಲಿ ತೊಡಗಿರುವವನು;

(ಸಿ) ಪ್ರಕರಣ 52ರ ಅಡಿಯಲ್ಲಿ ತೆರಿಗೆ ಸಂಗ್ರಹಿಸುವುದು ಅಗತ್ಯವಿರುವಂತಹ ಒಬ್ಬ ವಿದ್ಯುನ್ನಾನ ವಾಣಿಜ್ಯ ನಿರ್ವಾಹಕನ ಮೂಲಕ ಸರಕು ಅಥವಾ ಸೇವೆಗಳ ಯಾವುದೇ ಮೂರ್ಕೆಯಲ್ಲಿ ತೊಡಗಿರುವವನು;

(ಡಿ) ಪರಿಷತ್ತಿನ ಶಿಫಾರಸುಗಳ ಮೇಲೆ ಸರ್ಕಾರವು ಅಧಿಸೂಚಿಸಬಹುದಾದ ಅಂಥ ಸರಹಂಗ ಒಬ್ಬ ತಯಾರಿಕೆದಾರ ಅಥವಾ ಅಂಥ ಸೇವೆಗಳ ಮೂರ್ಕೆದಾರ; ಮತ್ತು

(ಇ) ಒಬ್ಬ ಸಾಂದರ್ಭಿಕ ತೆರಿಗೆದಾಯಕ ವ್ಯಕ್ತಿ ಅಥವಾ ಅನಿವಾಸಿ ತೆರಿಗೆದಾಯಕ ವ್ಯಕ್ತಿ:

ಪರಂತು, ಒಬ್ಬರಿಗಿಂತ ಹೆಚ್ಚು ನೋಂದಾಯಿತ ವ್ಯಕ್ತಿಗಳು ಆದಾಯ ತೆರಿಗೆ ಅಧಿನಿಯಮ, 1961 (1961ರ ಕೇಂದ್ರ ಅಧಿನಿಯಮ 43)ರ ಅಡಿಯಲ್ಲಿ ನೀಡಲಾದ ಒಂದೇ ಶಾಶ್ವತ ಖಾತೆ ಸಂಖ್ಯೆಯನ್ನು (PAN) ಹೊಂದಿರುವಲ್ಲಿ, ಅಂಥ ಎಲ್ಲ ನೋಂದಾಯಿತ ವ್ಯಕ್ತಿಗಳು ಈ ಉಪ ಪ್ರಕರಣದ ಅಡಿಯಲ್ಲಿ ತೆರಿಗೆ ಸಂದಾಯ ಮಾಡಲು ಆಯ್ದು ಮಾಡಿಕೊಳ್ಳದ ಹೋರತು, ಆ ನೋಂದಾಯಿತ ವ್ಯಕ್ತಿಯು ಈ ಉಪ ಪ್ರಕರಣದ ಅಡಿ ತೆರಿಗೆ ಸಂದಾಯ ಮಾಡುವುದನ್ನು ಆಯ್ದು ಮಾಡಲು ಅರ್ಹನಾಗತಕ್ಕದ್ದಲ್ಲ.”;

(4) ಉಪ ಪ್ರಕರಣ (3)ರಲ್ಲಿ, “ಉಪಪ್ರಕರಣ (1)ರ” ಎಂಬ ಪದಗಳು, ಆವರಣ ಚಿಹ್ನೆ ಮತ್ತು ಅಕ್ಷರಗಳ ತರುವಾಯ, ಅವು ಬರುವ ಎರಡೂ ಕಡೆಯ ಜಾಗಗಳಲ್ಲಿ, “ಅಥವಾ ಸಂದರ್ಭಾನುಸಾರವಾಗಿ ಉಪ ಪ್ರಕರಣ (2ಎ)ರ” ಎಂಬ ಪದಗಳು, ಆವರಣ ಚಿಹ್ನೆ ಮತ್ತು ಅಕ್ಷರಗಳನ್ನು ಸೇರಿಸತಕ್ಕದ್ದು;

(5) ಉಪ ಪ್ರಕರಣ (4)ರಲ್ಲಿ, “ಉಪಪ್ರಕರಣ (1)ರ” ಎಂಬ ಪದಗಳು, ಆವರಣ ಚಿಹ್ನೆ ಮತ್ತು ಅಕ್ಷರಗಳ ತರುವಾಯ “ಅಥವಾ ಸಂದರ್ಭಾನುಸಾರವಾಗಿ ಉಪ ಪ್ರಕರಣ (2ಎ)ರ” ಎಂಬ ಪದಗಳು, ಆವರಣ ಚಿಹ್ನೆ ಮತ್ತು ಅಕ್ಷರಗಳನ್ನು ಸೇರಿಸತಕ್ಕದ್ದು;

(6) ಉಪ ಪ್ರಕರಣ (5)ರಲ್ಲಿ, “ಉಪಪ್ರಕರಣ (1)ರ” ಎಂಬ ಪದಗಳು, ಆವರಣ ಚಿಹ್ನೆ ಮತ್ತು ಅಕ್ಷರಗಳ ತರುವಾಯ “ಅಥವಾ ಸಂದರ್ಭಾನುಸಾರವಾಗಿ ಉಪ ಪ್ರಕರಣ (2ಎ)ರ” ಎಂಬ ಪದಗಳು, ಆವರಣ ಚಿಹ್ನೆ ಮತ್ತು ಅಕ್ಷರಗಳನ್ನು ಸೇರಿಸತಕ್ಕದ್ದು;

(7) ಉಪ ಪ್ರಕರಣ (5)ರ ತರುವಾಯ ಕೆಳಗಿನ ವಿವರಣೆಗಳನ್ನು ಸೇರಿಸತಕ್ಕದ್ದು, ಎಂದರೆ:-

“ವಿವರಣೆ 1.- ಈ ಪ್ರಕರಣದ ಅಡಿಯಲ್ಲಿ ತೆರಿಗೆ ಸಂದಾಯ ಮಾಡಲು ಒಬ್ಬ ವ್ಯಕ್ತಿಯ ಅರ್ಹತೆಯನ್ನು ನಿರ್ದರ್ಶಿಸುವುದಕ್ಕಾಗಿ ಅವನ ಸಮಗ್ರ ವಹಿವಾಟನ್ನು ಲೆಕ್ಕೆ ಹಾಕುವ ಉದ್ದೇಶಗಳಿಗಾಗಿ, “ಸಮಗ್ರ ವಹಿವಾಟು” ಪದಾವಳಿಯು ಒಂದು ಹಣಕಾಸಿನ ವರ್ಷದ ಏಪ್ರಿಲ್ 1ನೇಯ ದಿನದಿಂದ ಅವನು ಈ ಅಧಿನಿಯಮದ ಅಡಿಯಲ್ಲಿ ನೋಂದಣಿಗೆ ಬಾಧ್ಯನಾಗುವ ದಿನಾಂಕದವರೆಗೆ ಅಂಥ ವ್ಯಕ್ತಿಯಿಂದ ಮಾಡಿರುವ ಮೂರ್ಕೆಗಳ ಮೌಲ್ಯವನ್ನು ಒಳಗೊಂಡಿರತಕ್ಕದ್ದು, ಆದರೆ ಬಡ್ಡಿ ಅಥವಾ ರಿಯಾಯಿತಿಯ ಮೂಲಕ ಪ್ರತಿಫಲವು ಪ್ರತಿನಿಧಿಸಿರುವಷ್ಟರ ಮಟ್ಟಿಗೆ ತೇವಣಿಗಳು, ಸಾಲಗಳು ಅಥವಾ ಮುಂಗಡಗಳನ್ನು ನೀಡುವುದರ ಮೂಲಕ ಒದಗಿಸಲಾದ ಸೇವೆಗಳ ವಿನಾಯಿತಿ ಮೂರ್ಕೆಯ ಮೌಲ್ಯವನ್ನು ಒಳಗೊಂಡಿರತಕ್ಕದ್ದಲ್ಲ.

ವಿವರಣೆ 2.- ಈ ಪ್ರಕರಣದ ಅಡಿಯಲ್ಲಿ ಒಬ್ಬ ವ್ಯಕ್ತಿಯು ಸಂದಾಯ ಮಾಡಬೇಕಾದ ತೆರಿಗೆಯನ್ನು ನಿರ್ದರ್ಶಿಸುವ ಉದ್ದೇಶಗಳಿಗಾಗಿ, “ರಾಜ್ಯದಲ್ಲಿಯ ವಹಿವಾಟು” ಪದಾವಳಿಯು ಮೂರ್ಕೆಗಳ ಮೌಲ್ಯವನ್ನು ಒಳಗೊಂಡಿರತಕ್ಕದ್ದಲ್ಲ, ಎಂದರೆ:-

- ಒಂದು ಹಣಕಾಸಿನ ವರ್ಷದ ಏಪ್ರಿಲ್ 1ನೇಯ ದಿನದಿಂದ ಅಂಥ ವ್ಯಕ್ತಿಯು ಈ ಅಧಿನಿಯಮದ ಅಡಿಯಲ್ಲಿ ನೋಂದಣಿಗೆ ಬಾಧ್ಯನಾಗುವ ದಿನಾಂಕದವರೆಗೆ ಮಾಡಿರುವ ಮೂರ್ಕೆಗಳು; ಮತ್ತು
- ಬಡ್ಡಿ ಅಥವಾ ರಿಯಾಯಿತಿಯ ಮೂಲಕ ಪ್ರತಿಫಲವು ಪ್ರತಿನಿಧಿಸಿರುವಷ್ಟರ ಮಟ್ಟಿಗೆ ತೇವಣಿಗಳು, ಸಾಲಗಳು ಅಥವಾ ಮುಂಗಡಗಳನ್ನು ನೀಡುವುದರ ಮೂಲಕ ಒದಗಿಸಲಾದ ಸೇವೆಗಳ ವಿನಾಯಿತಿ ಮೂರ್ಕೆಗಳು”.

4. ಪ್ರಕರಣ 22ರ ತಿದ್ದುಪಡಿ.- ಮೂಲ ಅಧಿನಿಯಮದ ಪ್ರಕರಣ 22ರಲ್ಲಿ, ಉಪ ಪ್ರಕರಣ (1)ರಲ್ಲಿ, ಎರಡನೆಯ ಪರಂತು ತರುವಾಯ ಈ ಮುಂದಿನದನ್ನು ಸೇರಿಸತಕ್ಕದ್ದು, ಎಂದರೆ:-

“ಅಲ್ಲದೆ ಪರಂತು, ಸರ್ಕಾರವು ಪರಿಷತ್ತಿನ ಶಿಫಾರಸುಗಳ ಅನ್ಯಯ, ಅಧಿಸೂಚಿಸಬಹುದಾದ ಅಂಥ ಷರತ್ತುಗಳು ಮತ್ತು ಮಿತಿಗಳಿಗೆ ಒಳಪಟ್ಟು, ಪ್ರತ್ಯೇಕವಾಗಿ ಸರಕುಗಳ ಮೂರ್ಕೆಯಲ್ಲಿ ತೊಡಗಿರುವ ಮೂರ್ಕೆಕ್ಕಾರನ ಪ್ರಕರಣದಲ್ಲಿ, ಸಮಗ್ರ ವಹಿವಾಟನ್ನು ಇಪ್ಪತ್ತು ಲಕ್ಷ ರೂಪಾಯಿಗಳಿಂದ ನಲವತ್ತು ಲಕ್ಷ ರೂಪಾಯಿಗಳನ್ನು ಮೀರದ ಅಂಥ ಮೊತ್ತಕ್ಕೆ ಹೆಚ್ಚಿಸಬಹುದು.

ವಿವರಣೆ.- ಈ ಉಪ ಪ್ರಕರಣದ ಉದ್ದೇಶಗಳಿಗಾಗಿ, ಒಬ್ಬ ವ್ಯಕ್ತಿಯು ಬಡ್ಡಿ ಅಥವಾ ರಿಯಾಯಿತಿಯ ಮೂಲಕ ಪ್ರತಿಫಲವು ಪ್ರತಿನಿಧಿಸಿರುವಷ್ಟರ ಮಟ್ಟಿಗೆ ತೇವಣಿಗಳು, ಸಾಲಗಳು ಅಥವಾ ಮುಂಗಡಗಳನ್ನು ನೀಡುವುದರ ಮೂಲಕ ಒದಗಿಸಲಾದ ಸೇವೆಗಳ ವಿನಾಯಿತಿ ಮೂರ್ಕೆಗಳಲ್ಲಿ ತೊಡಗಿಸಿಕೊಂಡಿದ್ದರೂ ಸಹಿತ ಅವನನ್ನು ಪ್ರತ್ಯೇಕವಾಗಿ ಸರಕುಗಳ ಮೂರ್ಕೆಯಲ್ಲಿ ತೊಡಗಿರುವವನು ಎಂದು ಪರಿಗಣಿಸತಕ್ಕದ್ದು.”

5. ಪ್ರಕರಣ 25ರ ತಿದ್ದುಪಡಿ.- ಮೂಲ ಅಧಿನಿಯಮದ ಪ್ರಕರಣ 25ರಲ್ಲಿ, ಉಪ ಪ್ರಕರಣ (6)ರ ನಂತರ, ಈ ಮುಂದಿನ ಉಪ ಪ್ರಕರಣಗಳನ್ನು ಸೇರಿಸತಕ್ಕದ್ದು, ಅಂದರೆ:-

“(ಎ) ನಿಯಮಿಸಬಹುದಾದ ಅಂಥ ನಮೂನೆ ಮತ್ತು ವಿಧಾನದಲ್ಲಿ ಮತ್ತು ಅಂಥ ಸಮಯದೊಳಗೆ ಪ್ರತಿಯೊಬ್ಬ ನೋಂದಾಯಿತ ವ್ಯಕ್ತಿಯು ಅಧಿಪ್ರಮಾಣೀಕರಣಕ್ಕೆ ಒಳಗಾಗತಕ್ಕದ್ದು, ಅಥವಾ ಆಧಾರ್ ಸಂಖ್ಯೆಯನ್ನು ಹೊಂದಿರುವುದಕ್ಕೆ ಮುರಾವೆಯನ್ನು ಒದಗಿಸತಕ್ಕದ್ದು:

ಪರಂತು, ಆಧಾರ್ ಸಂಖ್ಯೆಯು ನೋಂದಾಯಿತ ವ್ಯಕ್ತಿಗೆ ನೀಡಲಾಗಿರದಿದ್ದಲ್ಲಿ, ಪರಿಷತ್ತಿನ ಶಿಫಾರಸುಗಳ ಮೇಲೆ, ಸರ್ಕಾರವು ನಿಯಮಿಸಬಹುದಾದ ಅಂಥ ವಿಧಾನದಲ್ಲಿ ಅಂಥ ವ್ಯಕ್ತಿಗೆ ಪರ್ಯಾಯವಾದ ಮತ್ತು ಕಾರ್ಯಸಾಧ್ಯವಿರುವ ರೀತಿಯ ಗುರುತನ್ನು ಒದಗಿಸಲು ಅಥವಾ ಪರಿಭಾಷಿಸಿರುವುದಕ್ಕೆ ಅಧಿಪ್ರಮಾಣೀಕರಣಕ್ಕೆ ಒಳಗಾಗಲು ಅಥವಾ ಆಧಾರ್ ಸಂಖ್ಯೆಯನ್ನು ಹೊಂದಿರುವ ಮುರಾವೆಯನ್ನು ಒದಗಿಸಲು ಅಥವಾ ಪರ್ಯಾಯವಾದ ಮತ್ತು ಕಾರ್ಯಸಾಧ್ಯವಿರುವ ರೀತಿಯ ಗುರುತನ್ನು ಒದಗಿಸಲು ವಿಫಲನಾದಲ್ಲಿ, ಅಂಥ ವ್ಯಕ್ತಿಗೆ ಹಂಚಿಕೆಯಾದ ನೋಂದಣಿಯು ಅಸಿಂಥ ಎಂದು ಪರಿಭಾಷಿಸತಕ್ಕದ್ದು

ಮತ್ತು ಪರಂತು, ಅಧಿಪ್ರಮಾಣೀಕರಣಕ್ಕೆ ಒಳಗಾಗಲು ಅಥವಾ ಆಧಾರ್ ಸಂಖ್ಯೆಯನ್ನು ಹೊಂದಿರುವ ಮುರಾವೆಯನ್ನು ಒದಗಿಸಲು ಅಥವಾ ಪರ್ಯಾಯವಾದ ಮತ್ತು ಕಾರ್ಯಸಾಧ್ಯವಿರುವ ರೀತಿಯ ಗುರುತನ್ನು ಒದಗಿಸಲು ವಿಫಲನಾದಲ್ಲಿ, ಅಂಥ ವ್ಯಕ್ತಿಗೆ ಹಂಚಿಕೆಯಾದ ನೋಂದಣಿಯು ಅಸಿಂಥ ಎಂದು ಪರಿಭಾಷಿಸತಕ್ಕದ್ದು

ಮತ್ತು ಅಂಥ ವ್ಯಕ್ತಿಯು ನೋಂದಣಿಯನ್ನು ಹೊಂದಿಲ್ಲ ಎಂಬ ರೀತಿಯಲ್ಲಿ ಈ ಅಧಿನಿಯಮದ ಇತರ ಉಪಬಂಧಗಳು ಅನ್ವಯವಾಗತಕ್ಕದ್ದು.

(೬ಬಿ) ಅಧಿಸೂಚನೆಯ ದಿನಾಂಕದಂದು ಮತ್ತು ದಿನಾಂಕದಿಂದ, ಪ್ರತಿಯೊಬ್ಬ ವ್ಯಕ್ತಿಯು, ನೋಂದಣಿಯ ನೀಡಿಕೊಗಿ ಅರ್ಹನಾಗಲು, ಪರಿಷತ್ತಿನ ಶಿಫಾರಸುಗಳ ಅನ್ವಯ, ಸರ್ಕಾರವು ಸದರಿ ಅಧಿಸೂಚನೆಯಲ್ಲಿ ನಿರ್ದಿಷ್ಟಪಡಿಸಬಹುದಾದ ಅಂಥ ವಿಧಾನದಲ್ಲಿ ಅಧಿಪ್ರಮಾಣೀಕರಣಕ್ಕೆ ಒಳಗಾಗತಕ್ಕದ್ದು ಅಥವಾ ಆಧಾರ ಸಂಖ್ಯೆಯನ್ನು ಹೊಂದಿರುವ ಪುರಾವೆಯನ್ನು ಒದಗಿಸತಕ್ಕದ್ದು:

ಪರಂತು, ಆಧಾರ ಸಂಖ್ಯೆಯು ಒಬ್ಬ ವ್ಯಕ್ತಿಗೆ ನೀಡಲಾಗಿರದಿದ್ದಲ್ಲಿ, ಪರಿಷತ್ತಿನ ಶಿಫಾರಸುಗಳ ಅನ್ವಯ, ಸರ್ಕಾರವು ಸದರಿ ಅಧಿಸೂಚನೆಯಲ್ಲಿ ನಿರ್ದಿಷ್ಟಪಡಿಸಬಹುದಾದ ಅಂಥ ವಿಧಾನದಲ್ಲಿ ಅಂಥ ವ್ಯಕ್ತಿಗೆ ಪರ್ಯಾಯವಾದ ಮತ್ತು ಕಾರ್ಯಸಾಧ್ಯವಿರುವ ರೀತಿಯ ಗುರುತನ್ನು ನೀಡತಕ್ಕದ್ದು.

(೬ಸಿ) ಅಧಿಸೂಚನೆಯ ದಿನಾಂಕದಂದು ಮತ್ತು ದಿನಾಂಕದಿಂದ, ಒಬ್ಬ ವ್ಯಕ್ತಿಗತ ವ್ಯಕ್ತಿಯನ್ನು ಹೊರತು ಪಡಿಸಿ ಪ್ರತಿಯೊಬ್ಬ ವ್ಯಕ್ತಿಯು, ನೋಂದಣಿಯ ನೀಡಿಕೊಗಿ ಅರ್ಹನಾಗಲು, ಪರಿಷತ್ತಿನ ಶಿಫಾರಸುಗಳ ಅನ್ವಯ, ಸರ್ಕಾರವು ಸದರಿ ಅಧಿಸೂಚನೆಯಲ್ಲಿ ನಿರ್ದಿಷ್ಟಪಡಿಸಬಹುದಾದ ಅಂಥ ವಿಧಾನದಲ್ಲಿ, ಕರ್ತಾರ, ವ್ಯವಸಾಯಕ ನಿರ್ದೇಶಕ, ಮೂಳ್ಳಾರ್ವಧಿ ನಿರ್ದೇಶಕ, ಅಂಥ ಸಂಖ್ಯೆಯ ಪಾಲುದಾರರು, ಸಂಘದ ವ್ಯವಸಾಯಕ ಸಮಿತಿಯ ಸದಸ್ಯರು, ತ್ರಿಭೂಗಳ ಮಂಡಳಿ, ಅಧಿಕೃತ ಪ್ರತಿನಿಧಿ, ಅಧಿಕೃತ ಸಹಿಗಾರ ಮತ್ತು ಅಂಥ ಇತರ ವರ್ಗದ ವ್ಯಕ್ತಿಗಳು, ಅಧಿಪ್ರಮಾಣೀಕರಣಕ್ಕೆ ಒಳಗಾಗತಕ್ಕದ್ದು ಅಥವಾ ಆಧಾರ ಸಂಖ್ಯೆಯನ್ನು ಹೊಂದಿರುವ ಪುರಾವೆಯನ್ನು ಒದಗಿಸತಕ್ಕದ್ದು:

ಪರಂತು, ಆಧಾರ ಸಂಖ್ಯೆಯು ಅಂಥ ವ್ಯಕ್ತಿ ಅಥವಾ ವ್ಯಕ್ತಿಗಳ ವರ್ಗಕ್ಕೆ ಹಂಚಿಕೆಯಾಗಿರದಿದ್ದಲ್ಲಿ, ಪರಿಷತ್ತಿನ ಶಿಫಾರಸುಗಳ ಅನ್ವಯ, ಸರ್ಕಾರವು ಸದರಿ ಅಧಿಸೂಚನೆಯಲ್ಲಿ ನಿರ್ದಿಷ್ಟಪಡಿಸಬಹುದಾದ ಅಂಥ ವಿಧಾನದಲ್ಲಿ ಅಂಥ ವ್ಯಕ್ತಿ ಅಥವಾ ವ್ಯಕ್ತಿಗಳ ವರ್ಗಕ್ಕೆ ಪರ್ಯಾಯವಾದ ಮತ್ತು ಕಾರ್ಯಸಾಧ್ಯವಿರುವ ರೀತಿಯ ಗುರುತನ್ನು ನೀಡತಕ್ಕದ್ದು.

(೬ಬಿ) ಉಪ ಪ್ರಕರಣ (೬ಬಿ) ಅಥವಾ ಉಪ ಪ್ರಕರಣ (೬ಬಿ) ಅಧಿಸೂಚನೆಯಲ್ಲಿ (ಗಳ ಉಪಬಂಧಗಳು, ಪರಿಷತ್ತಿನ ಶಿಫಾರಸುಗಳ ಅನ್ವಯ, ಸರ್ಕಾರವು ಅಧಿಸೂಚನೆಯಲ್ಲಿ ನಿರ್ದಿಷ್ಟಪಡಿಸಬಹುದಾದ ಅಂಥ ವ್ಯಕ್ತಿ ಅಥವಾ ವ್ಯಕ್ತಿಗಳ ವರ್ಗ ಅಥವಾ ಯಾವುದೇ ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶ ಅಥವಾ ಅವುಗಳ ಭಾಗಕ್ಕೆ ಅನ್ವಯವಾಗತಕ್ಕದ್ದಲ್ಲ.

ವಿವರಣೆ:- ಈ ಪ್ರಕರಣದ ಉದ್ದೇಶಗಳಿಗಾಗಿ, “ಆಧಾರ ಸಂಖ್ಯೆ” ಪದಾವಳಿಯು ಆಧಾರ (ಹಣಕಾಸು ಮತ್ತು ಇತರ ಸಬ್ಸಿಡಿಗಳು, ಪ್ರಯೋಜನಗಳು ಮತ್ತು ಸೇವೆಗಳ ಉದ್ದೇಶಿತ ವಿರಳಣೆ) ಅಧಿನಿಯಮ, 2016 (2016ರ ಕೇಂದ್ರ ಅಧಿನಿಯಮ 18)ರ ಪ್ರಕರಣ (2)ರ ವಿಂಡ (೧)ಯಲ್ಲಿ ನೀಡಲಾಗಿರುವ ಅರ್ಥವನ್ನೇ ಹೊಂದಿರತಕ್ಕದ್ದು.”

6. ಹೊಸ ಪ್ರಕರಣ 31ರ ಸೇರ್ವಾಡಿ.- ಮೂಲ ಅಧಿನಿಯಮದ ಪ್ರಕರಣ 31ರ ತರುವಾಯ, ಈ ಮುಂದಿನ ಪ್ರಕರಣವನ್ನು ಸೇರಿಸತಕ್ಕದ್ದು, ಅಂದರೆ:-

“31ರ. ಸ್ವೀಕರಿಸುವವನಿಗೆ ವಿದ್ಯುನ್ನಾನ ಸಂದಾಯದ ಸೌಲಭ್ಯ- ನೋಂದಾಯಿತ ವ್ಯಕ್ತಿಗಳ ಒಂದು ವರ್ಗವು, ಅವರಿಂದ ಮಾಡಲಾದ ಸರಕು ಅಥವಾ ಸೇವೆಗಳ ಅಥವಾ ಅವುಗಳಿರಡರ ಮೂರ್ಕೆಗಳ ಸ್ವೀಕರಿಸುವವನಿಗೆ, ನಿಯಮಿಸಲಾದ ವಿದ್ಯುನ್ನಾನ ಸಂದಾಯದ ವಿಧಾನಗಳನ್ನು ಒದಗಿಸತಕ್ಕದ್ದು ಮತ್ತು ಅಂಥ ಸ್ವೀಕರಿಸುವವನಿಗೆ ಅದರನುಸಾರವಾಗಿ ಸಂದಾಯ ಮಾಡುವ ಆಯ್ದುಯನ್ನು ನೀಡಲು, ಸರ್ಕಾರವು ಪರಿಷತ್ತಿನ ಶಿಫಾರಸುಗಳ ಅನ್ವಯ, ನಿಯಮಿಸಬಹುದಾದ ಅಂಥ ವಿಧಾನದಲ್ಲಿ ಮತ್ತು ಅಂಥ ಷರತ್ತುಗಳು ಮತ್ತು ನಿಬಂಧನೆಗಳಿಗೆ ಒಳಪಟ್ಟು ನಿಯಮಿಸಬಹುದು.”

7. ಪ್ರಕರಣ 39ರ ತಿಳಿಪಡಿ.- ಮೂಲ ಅಧಿನಿಯಮದ ಪ್ರಕರಣ 39ರಲ್ಲಿ,-

(1) ಉಪ ಪ್ರಕರಣ (1) ಮತ್ತು ಉಪ ಪ್ರಕರಣ (2)ಗಳಿಗಾಗಿ, ಕೆಳಗಿನ ಉಪ ಪ್ರಕರಣಗಳನ್ನು ಪ್ರತಿಯೋಚಿಸತಕ್ಕದ್ದು, ಅಂದರೆ:-

“(1) ಒಬ್ಬ ಹೂಡುವಳಿ ಸೇವೆ ಹಂಚಿಕೆದಾರ ಅಥವಾ ಒಬ್ಬ ಅನಿವಾರ್ಯ ತೆರಿಗೆದಾಯಕ ವ್ಯಕ್ತಿ ಅಥವಾ ಪ್ರಕರಣ 10 ಅಥವಾ ಪ್ರಕರಣ 51 ಅಥವಾ ಪ್ರಕರಣ 52ರ ಉಪಬಂಧಗಳ ಅಡಿಯಲ್ಲಿ ತೆರಿಗೆ ಸಂದಾಯ

ಮಾಡುವ ಒಬ್ಬ ವ್ಯಕ್ತಿಯನ್ನು ಹೊರತುಪಡಿಸಿ ಪ್ರತಿಯೊಬ್ಬ ನೋಂದಾಯಿತ ವ್ಯಕ್ತಿಯು, ಪ್ರತಿಯೊಂದು ಕ್ಷಾಲೆಂದರೂ ತಿಂಗಳು ಅಥವಾ ಅದರ ಭಾಗಕ್ಕೆ, ಸರಕು ಅಥವಾ ಸೇವೆಗಳು ಅಥವಾ ಅವುಗಳೆರಡರ ಒಳಮುವಿ ಮತ್ತು ಹೊರಮುವಿ ಮಾರ್ಪಕೆಗಳು, ಉಪಯೋಗಿಸಿದ ಹೂಡುವಳಿ ತೆರಿಗೆ ಜಮೆ, ಸಂದಾಯ ಮಾಡಬೇಕಾದ ತೆರಿಗೆ, ಸಂದಾಯ ಮಾಡಿದ ತೆರಿಗೆ ಮತ್ತು ನಿಯಮಿಸಬಹುದಾದ ಅಂಥ ಇತರ ವಿವರಗಳ ಒಂದು ರಿಟ್ನ್‌ ಅನ್ನು, ನಿಯಮಿಸಬಹುದಾದ ಅಂಥ ನಮೂನೆ ಮತ್ತು ವಿಧಾನದಲ್ಲಿ ಮತ್ತು ಅಂಥ ಸಮಯದೊಳಗಾಗಿ, ವಿದ್ಯಾನಾನ್ ರೀತಿಯಲ್ಲಿ, ಒದಗಿಸತಕ್ಕದ್ದು:

ಪರಂತು, ಸರ್ಕಾರವು ಪರಿಷತ್ತಿನ ಶಿಫಾರಸ್ಸುಗಳ ಅನ್ನಯ, ಅಂಥ ಷರತ್ತುಗಳು ಮತ್ತು ನಿಬಂಧನೆಗಳಿಗೆ ಒಳಪಟ್ಟು ಪ್ರತಿ ತ್ಯಮಾಸಿಕ ಅಥವಾ ಅದರ ಭಾಗಕ್ಕಾಗಿ ಒಂದು ರಿಟ್ನ್‌ ಅನ್ನು, ಒದಗಿಸತಕ್ಕ ನೋಂದಾಯಿತ ವ್ಯಕ್ತಿಗಳ ನಿರ್ದಿಷ್ಟ ವರ್ಗವನ್ನು ಅಧಿಸೂಚಿಸಬಹುದು.

(2) ಪ್ರಕರಣ 10ರ ಉಪಬಂಧಗಳ ಅಡಿಯಲ್ಲಿ ತೆರಿಗೆ ಸಂದಾಯ ಮಾಡುವ ಒಬ್ಬ ವ್ಯಕ್ತಿಯು, ಪ್ರತಿಯೊಂದು ಹಣಕಾಸಿನ ವರ್ಷ ಅಥವಾ ಅದರ ಭಾಗಕ್ಕಾಗಿ, ರಾಜ್ಯದೊಳಗಿನ ವಹಿವಾಟು, ಸರಕು ಅಥವಾ ಸೇವೆಗಳು ಅಥವಾ ಅವುಗಳೆರಡರ ಒಳಮುವಿ ಮಾರ್ಪಕೆಗಳು, ಸಂದಾಯ ಮಾಡಬೇಕಾದ ತೆರಿಗೆ, ಸಂದಾಯ ಮಾಡಿದ ತೆರಿಗೆ ಮತ್ತು ನಿಯಮಿಸಬಹುದಾದ ಅಂಥ ಇತರ ವಿವರಗಳ ಒಂದು ರಿಟ್ನ್‌ ಅನ್ನು, ನಿಯಮಿಸಬಹುದಾದ ಅಂಥ ನಮೂನೆ ಮತ್ತು ವಿಧಾನದಲ್ಲಿ ಮತ್ತು ಅಂಥ ಸಮಯದೊಳಗಾಗಿ, ವಿದ್ಯಾನಾನ್ ರೀತಿಯಲ್ಲಿ, ಒದಗಿಸತಕ್ಕದ್ದು.”;

(2) ಉಪಪ್ರಕರಣ (7)ಕ್ಕೆ, ಕೆಳಗಿನ ಉಪಪ್ರಕರಣವನ್ನು ಪ್ರತಿಯೋಜಿಸತಕ್ಕದ್ದು, ಅಂದರೆ:-

“(7) ಉಪಪ್ರಕರಣ (1)ರ, ಪರಂತುಕದಲ್ಲಿ ಉಲ್ಲೇಖಿಸಿದ ವ್ಯಕ್ತಿಯನ್ನು ಹೊರತುಪಡಿಸಿದಂತೆ, ಅಥವಾ ಉಪ ಪ್ರಕರಣ (3) ಅಥವಾ ಉಪ ಪ್ರಕರಣ (5)ರ ಅಡಿಯಲ್ಲಿ ರಿಟ್ನ್‌ ಅನ್ನು ಒದಗಿಸುವದು ಅಗತ್ಯವಿರುವ ಪ್ರತಿಯೊಬ್ಬ ನೋಂದಾಯಿತ ವ್ಯಕ್ತಿಯು, ಅವನು ಅಂಥ ರಿಟ್ನ್‌ ಅನ್ನು ಸಲ್ಲಿಸುವದು ಅಗತ್ಯವಿರುವ ಹೊನೆಯ ದಿನಾಂಕವನ್ನು ಮೀರದಂತೆ, ಅಂಥ ರಿಟ್ನ್‌ನ ಪ್ರಕಾರ ಬಾಕಿ ಇರುವ ತೆರಿಗೆಯನ್ನು ಸರ್ಕಾರಕ್ಕೆ ಸಂದಾಯ ಮಾಡತಕ್ಕದ್ದು:

ಪರಂತು, ಉಪ ಪ್ರಕರಣ (1)ರ ಪರಂತುಕದ ಅಡಿಯಲ್ಲಿ ರಿಟ್ನ್‌ ಅನ್ನು ಒದಗಿಸುವದು ಅಗತ್ಯವಿರುವ ಪ್ರತಿಯೊಬ್ಬ ನೋಂದಾಯಿತ ವ್ಯಕ್ತಿಯು, ಒಂದು ತಿಂಗಳನಲ್ಲಿ ಮಾಡಿದ ಸರಕು ಅಥವಾ ಸೇವೆಗಳು ಅಥವಾ ಅವುಗಳೆರಡರ ಒಳಮುವಿ ಮತ್ತು ಹೊರಮುವಿ ಮಾರ್ಪಕೆಗಳು, ಉಪಯೋಗಿಸಿದ ಹೂಡುವಳಿ ತೆರಿಗೆ ಜಮೆ, ಸಂದಾಯ ಮಾಡಬೇಕಾದ ತೆರಿಗೆ, ಸಂದಾಯ ಮಾಡಿದ ತೆರಿಗೆ ಮತ್ತು ನಿಯಮಿಸಬಹುದಾದ ಅಂಥ ಇತರ ವಿವರಗಳನ್ನು ಪರಿಗಣನೆಗೆ ತೆಗೆದುಕೊಂಡು, ನಿಯಮಿಸಬಹುದಾದ ಅಂಥ ನಮೂನೆ ಮತ್ತು ವಿಧಾನದಲ್ಲಿ ಮತ್ತು ಅಂಥ ಸಮಯದೊಳಗಾಗಿ, ಬಾಕಿ ಇರುವ ತೆರಿಗೆಯನ್ನು ಸರ್ಕಾರಕ್ಕೆ ಸಂದಾಯ ಮಾಡತಕ್ಕದ್ದು:

ಮತ್ತು ಪರಂತು, ಉಪ ಪ್ರಕರಣ (2)ರ ಅಡಿಯಲ್ಲಿ ರಿಟ್ನ್‌ ಅನ್ನು ಒದಗಿಸುವದು ಅಗತ್ಯವಿರುವ ಪ್ರತಿಯೊಬ್ಬ ನೋಂದಾಯಿತ ವ್ಯಕ್ತಿಯು, ಪ್ರತಿ ತ್ಯಮಾಸಿಕದಲ್ಲಿ ರಾಜ್ಯದೊಳಗಿನ ವಹಿವಾಟು, ಸರಕು ಅಥವಾ ಸೇವೆಗಳು ಅಥವಾ ಅವುಗಳೆರಡರ ಒಳಮುವಿ ಮಾರ್ಪಕೆಗಳು, ಸಂದಾಯ ಮಾಡಬೇಕಾದ ತೆರಿಗೆ ಮತ್ತು ನಿಯಮಿಸಬಹುದಾದ ಅಂಥ ಇತರ ವಿವರಗಳನ್ನು ಪರಿಗಣನೆಗೆ ತೆಗೆದುಕೊಂಡು, ನಿಯಮಿಸಬಹುದಾದ ಅಂಥ ನಮೂನೆ ಮತ್ತು ವಿಧಾನದಲ್ಲಿ ಮತ್ತು ಅಂಥ ಸಮಯದೊಳಗಾಗಿ, ಬಾಕಿ ಇರುವ ತೆರಿಗೆಯನ್ನು ಸರ್ಕಾರಕ್ಕೆ ಸಂದಾಯ ಮಾಡತಕ್ಕದ್ದು.”

8. ಪ್ರಕರಣ 44ರ ತಿದ್ದುಪಡಿ.- ಮೂಲ ಅಧಿನಿಯಮದ ಪ್ರಕರಣ 44ರ, ಉಪ ಪ್ರಕರಣ (1) ರಲ್ಲಿ ಈ ಮುಂದಿನ ಪರಂತುಕಗಳನ್ನು ಸೇರಿಸತಕ್ಕದ್ದು, ಎಂದರೆ:-

“ಪರಂತು, ಪರಿಷತ್ತಿನ ಶಿಫಾರಸ್ಸುಗಳ ಅನ್ನಯ, ಆಯುಕ್ತರು, ಲಿಖಿತವಾಗಿ ದಾಖಲಿಸಬೇಕಾದ ಕಾರಣಗಳಾಗಿ, ಅಧಿಸೂಚನೆಯ ಮೂಲಕ, ನಿರ್ದಿಷ್ಟ ಪಡಿಸಬಹುದಾದ ಅಂಥ ತೆರಿಗೆದಾಯಕ ವ್ಯಕ್ತಿಗಳ ವರ್ಗಕ್ಕೆ, ವಾರ್ಷಿಕ ರಿಟ್ನ್‌ ಅನ್ನು ಒದಗಿಸುವ ಕಾಲಮಿತಿಯನ್ನು ವಿಸ್ತರಿಸಬಹುದು:

ಮತ್ತು ಪರಂತು, ಕೇಂದ್ರ ತೆರಿಗೆ ಆಯುಕ್ತರಿಂದ ಅಧಿಸೂಚಿಸಿದ ಕಾಲಮಿತಿಯ ಯಾವುದೇ ವಿಸ್ತರಣೆಯು, ಆಯುಕ್ತರಿಂದ ಅಧಿಸೂಚಿತಗೊಂಡಿದೆ ಎಂದು ಪರಿಭಾವಿಸತಕ್ಕದ್ದು.”

9. ಪ್ರಕರಣ 49ರ ತಿದ್ಯುಪಡಿ.- ಮೂಲ ಅಧಿನಿಯಮದ ಪ್ರಕರಣ 49ರಲ್ಲಿ, ಉಪ ಪ್ರಕರಣ (9)ರ ತರುವಾಯ ಈ ಮುಂದಿನ ಉಪ ಪ್ರಕರಣಗಳನ್ನು ಸೇರಿಸತಕ್ಕದ್ದು, ಅಂದರೆ:-

“(10) ಒಬ್ಬ ನೋಂದಾಯಿತ ವ್ಯಕ್ತಿಯು, ಸಾಮಾನ್ಯ ಮೋಟರ್‌ಲೌನಲ್ಲಿ, ಈ ಅಧಿನಿಯಮದ ಅಡಿಯಲ್ಲಿನ ವಿದ್ಯಾನಾನ್ ನಗದು ಖಾತೆಯಲ್ಲಿ ಲಭ್ಯವಿರುವ ತೆರಿಗೆ, ಬಡ್ಡಿ, ದಂಡದ ಮೊತ್ತ, ಶುಲ್ಕ ಅಥವಾ ಇತರ ಯಾವುದೇ ಮೊತ್ತವನ್ನು ಏಕಿಕ್ಯತ ತೆರಿಗೆ, ಕೇಂದ್ರ ತೆರಿಗೆ, ರಾಜ್ಯ ತೆರಿಗೆ, ಕೇಂದ್ರಾಡಳಿತ ಪ್ರದೇಶ ತೆರಿಗೆ ಅಥವಾ ಉಪಕರದ ವಿದ್ಯಾನಾನ್ ನಗದು ಖಾತೆಗೆ, ನಿಯಮಿಸಬಹುದಾದ ಅಂಥ ನಮೂನೆ ಮತ್ತು ವಿಧಾನದಲ್ಲಿ ಮತ್ತು ಅಂಥ ಷರತ್ತುಗಳು ಮತ್ತು ನಿಬಂಧನೆಗಳಿಗೆ ಒಳಪಟ್ಟ, ವರ್ಗಾಯಿಸಬಹುದು ಮತ್ತು ಅಂಥ ವರ್ಗಾವಣೆಯನ್ನು ಈ ಅಧಿನಿಯಮದ ಅಡಿಯಲ್ಲಿಯ ವಿದ್ಯಾನಾನ್ ನಗದು ಖಾತೆಯಿಂದ ಮಾಡಿದ ಮರುಪಾವತಿ ಎಂದು ಪರಿಭಾವಿಸತಕ್ಕದ್ದು.

(11) ಈ ಅಧಿನಿಯಮದ ಅಡಿಯಲ್ಲಿಯ ವಿದ್ಯಾನಾನ್ ನಗದು ಖಾತೆಗೆ ಯಾವುದೇ ಮೊತ್ತವನ್ನು ವರ್ಗಾಯಿಸಲಾಗಿದ್ದಲ್ಲಿ, ಅದು ಉಪ ಪ್ರಕರಣ (1)ರಲ್ಲಿ ಉಪಬಂಧಿಸಿದಂತೆ ಸದರಿ ಖಾತೆಯಲ್ಲಿ ರೇಖಣಿ ಮಾಡಲಾಗಿದೆ ಎಂದು ಪರಿಭಾವಿಸತಕ್ಕದ್ದು.”

10. ಪ್ರಕರಣ 50ರ ತಿದ್ಯುಪಡಿ.- ಮೂಲ ಅಧಿನಿಯಮದ ಪ್ರಕರಣ 50ರ, ಉಪ ಪ್ರಕರಣ (1)ರಲ್ಲಿ, ಮುಂದಿನ ಪರಂತುಕವನ್ನು ಸೇರಿಸತಕ್ಕದ್ದು, ಅಂದರೆ:-

“ಪರಂತು, ಪ್ರಕರಣ 73 ಅಥವಾ ಪ್ರಕರಣ 74ರ ಅಡಿ ಯಾವುದೇ ನಡವಳಿಗಳು ಪ್ರಾರಂಭವಾದ ನಂತರ ಒಂದು ಅವಧಿಗೆ ಸಂಬಂಧಿಸಿದಂತೆ ಒದಗಿಸಲಾದ ಅಂಥ ರಿಟ್ರೆನ್ ಅನ್ನು ಹೊರತುಪಡಿಸಿ, ಸದರಿ ಅವಧಿಗಾಗಿ ಪ್ರಕರಣ 39ರ ಉಪಬಂಧಗಳಿಗೆ ಅನುಸಾರವಾಗಿರುವ ಗಡುವಿನ ದಿನದ ನಂತರ ಒದಗಿಸಿರುವ ರಿಟ್ರೆನ್‌ನಲ್ಲಿ ಫೋಷಿಸಿಕೊಂಡಿದ್ದಾಗ್, ಸದರಿ ತೆರಿಗೆ ಅವಧಿಯಲ್ಲಿ ಮಾಡಿದ ಮೂರ್ಕೆಗಳಿಗೆ ಸಂಬಂಧಿಸಿದಂತೆ ಸಂದಾಯ ಮಾಡಬೇಕಾದ ತೆರಿಗೆಯ ಮೇಲಿನ ಬಡ್ಡಿಯನ್ನು, ವಿದ್ಯಾನಾನ್ ನಗದು ಖಾತೆಗೆ ಖಚು ಹಾಕಿ ಸಂದಾಯ ಮಾಡಿದ ತೆರಿಗೆಯ ಆ ಭಾಗದ ಮೇಲೆ ವಿಧಿಸತಕ್ಕದ್ದು.”

11. ಪ್ರಕರಣ 52ರ ತಿದ್ಯುಪಡಿ.- ಮೂಲ ಅಧಿನಿಯಮದ ಪ್ರಕರಣ 52ರಲ್ಲಿ,-

(1) ಉಪ ಪ್ರಕರಣ (4) ರಲ್ಲಿ, ಈ ಮುಂದಿನ ಪರಂತುಕಗಳನ್ನು ಸೇರಿಸತಕ್ಕದ್ದು, ಅಂದರೆ:-

“ಪರಂತು, ಆಯುಕ್ತರು, ಲಿಖಿತವಾಗಿ ದಾಖಲಿಸಬೇಕಾದ ಕಾರಣಗಳಿಗಾಗಿ, ಅಧಿಸೂಚನೆಯ ಮೂಲಕ, ನಿರ್ದಿಷ್ಟಪಡಿಸಬಹುದಾದ ಅಂಥ ತೆರಿಗೆದಾಯಕ ವ್ಯಕ್ತಿಗಳ ವರ್ಗಕ್ಕೆ, ವಿವರ ಪತ್ರವನ್ನು ಒದಗಿಸುವದರ ಕಾಲಮಿತಿಯನ್ನು ವಿಸ್ತರಿಸಬಹುದು:

ಮತ್ತು ಪರಂತು, ಕೇಂದ್ರ ತೆರಿಗೆ ಆಯುಕ್ತರಿಂದ ಅಧಿಸೂಚಿಸಿದ ಕಾಲಮಿತಿಯ ಯಾವುದೇ ವಿಸ್ತರಣೆಯು, ಆಯುಕ್ತರಿಂದ ಅಧಿಸೂಚಿತಗೊಂಡಿದೆ ಎಂದು ಪರಿಭಾವಿಸತಕ್ಕದ್ದು.”

(2) ಉಪ ಪ್ರಕರಣ (5) ರಲ್ಲಿ, ಈ ಮುಂದಿನ ಪರಂತುಕಗಳನ್ನು ಸೇರಿಸತಕ್ಕದ್ದು, ಎಂದರೆ:-

“ಪರಂತು, ಪರಿಷತ್ತಿನ ಶಿಫಾರಸ್ಸುಗಳ ಮೇಲೆ, ಆಯುಕ್ತರು, ಲಿಖಿತವಾಗಿ ದಾಖಲಿಸಬೇಕಾದ ಕಾರಣಗಳಿಗಾಗಿ, ಅಧಿಸೂಚನೆಯ ಮೂಲಕ, ನಿರ್ದಿಷ್ಟ ಪಡಿಸಬಹುದಾದ ಅಂಥ ತೆರಿಗೆದಾಯಕ ವ್ಯಕ್ತಿಗಳ ವರ್ಗಕ್ಕೆ, ವಾರ್ಷಿಕ ವಿವರ ಪತ್ರವನ್ನು ಒದಗಿಸುವದರ ಕಾಲಮಿತಿಯನ್ನು ವಿಸ್ತರಿಸಬಹುದು:

ಮತ್ತು ಪರಂತು, ಕೇಂದ್ರ ತೆರಿಗೆ ಆಯುಕ್ತರಿಂದ ಅಧಿಸೂಚಿಸಿದ ಕಾಲಮಿತಿಯ ಯಾವುದೇ ವಿಸ್ತರಣೆಯು, ಆಯುಕ್ತರಿಂದ ಅಧಿಸೂಚಿತಗೊಂಡಿದೆ ಎಂದು ಪರಿಭಾವಿಸತಕ್ಕದ್ದು.”

12. ಹೊಸ ಪ್ರಕರಣ 53ಎ ಸೇರ್ವೆಡ್ಸೆ.- ಮೂಲ ಅಧಿನಿಯಮದ ಪ್ರಕರಣ 53ರ ತರುವಾಯ, ಈ ಮುಂದಿನ ಪ್ರಕರಣವನ್ನು ಸೇರಿಸತಕ್ಕದ್ದು, ಎಂದರೆ:-

“53ಎ. ಕೆಲವು ಮೊತ್ತಗಳ ವರ್ಗಾವಣೆ.- ಈ ಅಧಿನಿಯಮದ ಅಡಿಯಲ್ಲಿನ ವಿದ್ಯಾನಾನ್ ನಗದು ಖಾತೆಯಿಂದ ಯಾವುದೇ ಮೊತ್ತವನ್ನು ಕೇಂದ್ರ ಸರಕು ಮತ್ತು ಸೇವೆಗಳ ತೆರಿಗೆ ಅಧಿನಿಯಮದ ಅಡಿಯಲ್ಲಿನ ಅಥವಾ ಏಕಿಕ್ಯತ ಸರಕು ಮತ್ತು ಸೇವೆಗಳ ತೆರಿಗೆ ಅಧಿನಿಯಮದ ಅಡಿಯಲ್ಲಿನ ಅಥವಾ ಸರಕು ಮತ್ತು ಸೇವೆಗಳ ತೆರಿಗೆ (ರಾಜ್ಯಗಳಿಗೆ ನಷ್ಟಪರಿಹಾರ) ಅಧಿನಿಯಮದ ಅಡಿಯಲ್ಲಿನ ನಗದು ಖಾತೆಗೆ ವರ್ಗಾಯಿಸಲಾಗಿರುವಲ್ಲಿ, ಸಕಾರವು, ಕೇಂದ್ರ ತೆರಿಗೆ ಖಾತೆ ಅಥವಾ ಏಕಿಕ್ಯತ ತೆರಿಗೆ ಖಾತೆ ಅಥವಾ ಉಪಕರ

ಖಾತೆಗೆ, ಹಾಗೆ ವಿದ್ಯಾನ್ವಾನ ನಗದು ಖಾತೆಯಿಂದ ವರ್ಗಾಯಿಸಿದ ಮೊತ್ತಕ್ಕೆ ಸಮನಾದ ಮೊತ್ತವನ್ನು ನಿಯಮಿಸಬಹುದಾದ ಅಂಥ ವಿಧಾನದಲ್ಲಿ ಮತ್ತು ಅಂಥ ಸಮಯದ ಒಳಗಾಗಿ ವರ್ಗಾಯಿಸತಕ್ಕದ್ದು.”

13. ಪ್ರಕರಣ 54ರ ತಿದ್ದುಪಡಿ.— ಮೂಲ ಅಧಿನಿಯಮದ ಪ್ರಕರಣ 54ರ, ಉಪ ಪ್ರಕರಣ (8)ರ ತರುವಾಯ ಈ ಮುಂದಿನ ಉಪ ಪ್ರಕರಣವನ್ನು ಸೇರಿಸತಕ್ಕದ್ದು, ಅಂದರೆ:-

“(8) ಕೇಂದ್ರ ಸರ್ಕಾರವು ರಾಜ್ಯ ತೆರಿಗೆಯ ಮರುಪಾವತಿಯನ್ನು ಬಟವಾಡೆ ಮಾಡಿದ್ದಲ್ಲಿ, ಸರ್ಕಾರವು ಹಾಗೆ ಮರುಪಾವತಿ ಮಾಡಿದ ಮೊತ್ತಕ್ಕೆ ಸಮನಾದ ಮೊತ್ತವನ್ನು ಕೇಂದ್ರ ಸರ್ಕಾರಕ್ಕೆ ವರ್ಗಾಯಿಸತಕ್ಕದ್ದು.”

14. ಪ್ರಕರಣ 95ರ ತಿದ್ದುಪಡಿ.— ಮೂಲ ಅಧಿನಿಯಮದ ಪ್ರಕರಣ 95ರಲ್ಲಿ,-

(1) ಖಂಡ (ಎ)ಯಲ್ಲಿ,-

(ಎ) “ಅಪೀಲು ಪ್ರಾಧಿಕಾರದಿಂದ” ಎಂಬ ಪದಗಳಿಗೆ “ಅಪೀಲು ಪ್ರಾಧಿಕಾರ ಅಥವಾ ರಾಷ್ಟ್ರೀಯ ಅಪೀಲು ಪ್ರಾಧಿಕಾರದಿಂದ” ಎಂಬ ಪದಗಳನ್ನು ಪ್ರತಿಯೋಜಿಸತಕ್ಕದ್ದು;

(ಬಿ) “ಪ್ರಕರಣ 100ರ ಉಪ ಪ್ರಕರಣ (1)ರಲ್ಲಿ” ಎಂಬ ಪದ ಮತ್ತು ಸಂಖ್ಯೆಗಳ ತರುವಾಯ, “ಅಥವಾ ಪ್ರಕರಣ 101ಸಿ ಉಪಪ್ರಕರಣ (1)ರಲ್ಲಿ” ಎಂಬ ಪದಗಳು, ಸಂಖ್ಯೆಗಳು ಮತ್ತು ಅಕ್ಷರವನ್ನು ಸೇರಿಸತಕ್ಕದ್ದು;

(2) ಖಂಡ (ಇ)ಯ ತರುವಾಯ, ಈ ಮುಂದಿನ ಖಂಡವನ್ನು ಸೇರಿಸತಕ್ಕದ್ದು, ಅಂದರೆ:-

“(ಎಫ್) “ರಾಷ್ಟ್ರೀಯ ಅಪೀಲು ಪ್ರಾಧಿಕಾರ” ಎಂದರೆ, ಮೂರ್ಚಭಾವಿ ನಿರ್ಣಯಕ್ಕಾಗಿ ಪ್ರಕರಣ 101ಎ ಯಲ್ಲಿ ಉಲ್ಲೇಖಿಸಿದ ರಾಷ್ಟ್ರೀಯ ಅಪೀಲು ಪ್ರಾಧಿಕಾರ.”.

15. ಹೊಸ ಪ್ರಕರಣ 101ಎ, 101ಬಿ ಮತ್ತು 101ಸಿ ಗಳ ಸೇರ್ಪಡಿ.— ಮೂಲ ಅಧಿನಿಯಮದ ಪ್ರಕರಣ 101ರ ತರುವಾಯ, ಈ ಮುಂದಿನ ಪ್ರಕರಣಗಳನ್ನು ಸೇರಿಸತಕ್ಕದ್ದು, ಅಂದರೆ:-

“101ಎ. ಮೂರ್ಚಭಾವಿ ನಿರ್ಣಯಕ್ಕಾಗಿ ರಾಷ್ಟ್ರೀಯ ಅಪೀಲು ಪ್ರಾಧಿಕಾರದ ರಚನೆ.— ಈ ಅಧ್ಯಾಯದ ಉಪಬಂಧಗಳಿಗೆ ಒಳಪಟ್ಟು, ಈ ಅಧಿನಿಯಮದ ಉದ್ದೇಶಗಳಾಗಿ, ಕೇಂದ್ರ ಸರಕು ಮತ್ತು ಸೇವೆಗಳ ತೆರಿಗೆ ಅಧಿನಿಯಮದ ಪ್ರಕರಣ 101ಎ ಅಡಿಯಲ್ಲಿ ರಚಿಸಲಾದ ಮೂರ್ಚಭಾವಿ ನಿರ್ಣಯಕ್ಕಾಗಿ ರಾಷ್ಟ್ರೀಯ ಅಪೀಲು ಪ್ರಾಧಿಕಾರವು ಈ ಅಧಿನಿಯಮದ ಅಡಿಯಲ್ಲಿ ಮೂರ್ಚಭಾವಿ ನಿರ್ಣಯಕ್ಕಾಗಿ ರಾಷ್ಟ್ರೀಯ ಅಪೀಲು ಪ್ರಾಧಿಕಾರ ಎಂದು ಪರಿಭಾವಿಸತಕ್ಕದ್ದು.

101ಬಿ. ರಾಷ್ಟ್ರೀಯ ಅಪೀಲು ಪ್ರಾಧಿಕಾರಕ್ಕೆ ಅಪೀಲು.— (1) ಪ್ರಕರಣ 97ರ ಉಪ ಪ್ರಕರಣ (2)ರಲ್ಲಿ ಉಲ್ಲೇಖಿಸಿರುವ ಪ್ರಶ್ನೆಗಳಿಗೆ ಸಂಬಂಧಿಸಿದಂತೆ, ಪ್ರಕರಣ 101ರ ಉಪ ಪ್ರಕರಣ (1) ಅಥವಾ ಉಪಪ್ರಕರಣ (3)ರ ಅಡಿಯಲ್ಲಿ ಎರಡು ಅಥವಾ ಹೆಚ್ಚಿನ ರಾಜ್ಯಗಳು, ಅಥವಾ ಕೇಂದ್ರಾದ್ಯಾಳಿತ ಪ್ರದೇಶಗಳು ಅಥವಾ ಅವುಗಳಿರಡರ ಅಪೀಲು ಪ್ರಾಧಿಕಾರಗಳು ಪರಸ್ಪರ ವಿರೋಧದ ಮೂರ್ಚಭಾವಿ ನಿರ್ಣಯಗಳನ್ನು ಹೊಳ್ಳಿದ್ದಲ್ಲಿ, ಅಂಥ ಮೂರ್ಚಭಾವಿ ನಿರ್ಣಯದಿಂದ ಬಾಧಿತನಾದ, ಆಯುಕ್ತರಿಂದ ಪ್ರಾಧಿಕೃತನಾದ ಯಾವುದೇ ಅಧಿಕಾರಿಯ ಅಥವಾ ಪ್ರಕರಣ 25ರಲ್ಲಿ ಉಲ್ಲೇಖಿಸಿರುವ ವಿಭಿನ್ನ ವ್ಯಕ್ತಿಯಾಗಿರುವ ಒಬ್ಬ ಅರ್ಜಿದಾರನು, ರಾಷ್ಟ್ರೀಯ ಅಪೀಲು ಪ್ರಾಧಿಕಾರಕ್ಕೆ ಅಪೀಲು ಸಲ್ಲಿಸಬಹುದು:

ಪರಂತು, ಆ ಅಧಿಕಾರಿಯ ಅಂಥ ಮೂರ್ಚಭಾವಿ ನಿರ್ಣಯಗಳನ್ನು ನೀಡಲಾಗಿರುವ ರಾಜ್ಯಗಳಿಂದ ಇರತಕ್ಕದ್ದು.

(2) ಹಾಗೆ ಅದರ ವಿರುದ್ಧವಾಗಿ ಅಪೀಲು ಹೋರಿರುವ ನಿರ್ಣಯವನ್ನು, ಅರ್ಜಿದಾರರು, ಸಂಬಂಧಿತ ಅಧಿಕಾರಿಗಳು ಮತ್ತು ಕ್ಷೇತ್ರವ್ಯಾಪ್ತಿಯ ಅಧಿಕಾರಿಗಳಿಗೆ ತಿಳಿಯಪಡಿಸಿದ ದಿನಾಂಕದಿಂದ ಮೂವತ್ತು ದಿನಗಳ ಅವಧಿಯೋಳಗೆ ಈ ಪ್ರಕರಣದ ಅಡಿಯಲ್ಲಿನ ಪ್ರತಿಯೋಂದು ಅಪೀಲನ್ನು ಸಲ್ಲಿಸತಕ್ಕದ್ದು:

ಪರಂತು, ಹಾಗೆ ಅದರ ವಿರುದ್ಧವಾಗಿ ಅಪೀಲು ಹೋರಿರುವ ನಿರ್ಣಯವನ್ನು ಆಯುಕ್ತರಿಂದ ಅಧಿಕೃತನಾದ ಯಾವುದೇ ಅಧಿಕಾರಿಯ ಸಂಬಂಧಿತ ಅಧಿಕಾರಿಗೆ ಅಥವಾ ಕ್ಷೇತ್ರವ್ಯಾಪ್ತಿಯ ಅಧಿಕಾರಿಗೆ ತಿಳಿಯಪಡಿಸಿದ ದಿನಾಂಕದಿಂದ ತೊಂಬತ್ತು ದಿನಗಳ ಅವಧಿಯೋಳಗೆ ಅಪೀಲನ್ನು ಸಲ್ಲಿಸಬಹುದು:

ಮತ್ತು ಪರಂತು, ರಾಷ್ಟ್ರೀಯ ಅಪೀಲು ಪ್ರಾಧಿಕಾರವು, ಅರ್ಜಿದಾರನು ಸದರಿ ಮೂವತ್ತು ದಿನಗಳ, ಅಥವಾ ಸಂದಭಾನುಸಾರವಾಗಿ ತೊಂಬತ್ತು ದಿನಗಳ ಅವಧಿಯ ಒಳಗಾಗಿ ಅಪೀಲನ್ನು ಸಲ್ಲಿಸಲು ಸಾಕಷ್ಟು ಕಾರಣದಿಂದ

ಪ್ರತಿಬಂಧಿತನಾಗಿದ್ದ ಎಂಬುದನ್ನು ಅದು ಮನದಷ್ಟು ಮಾಡಿಕೊಂಡರೆ, ಮೂವತ್ತು ದಿನಗಳನ್ನು ಏರೆದ ಹೆಚ್ಚಿನ ಅವಧಿಯ ಒಳಗಾಗಿ ಅದನ್ನು ಸಲ್ಲಿಸಲು ಅವಕಾಶ ನೀಡಬಹುದು.

ವಿವರಣೆ.— ಸಂದೇಹಗಳ ನಿವಾರಣೆಗಾಗಿ, ಮೂವತ್ತು ದಿನಗಳ ಅಥವಾ ಸಂದಭಾನುಸಾರವಾಗಿ, ತೊಂಬತ್ತು ದಿನಗಳ ಅವಧಿಯನ್ನು, ಹಾಗೆ ಅದರ ವಿರುದ್ಧವಾಗಿ ಅಪೀಲು ಕೋರಿರುವ ಪರಸ್ಪರ ವಿರೋಧದ ಕೊನೆಯದಾದ ಮೂರ್ಖಭಾವ ನಿಣಣಯದ ತಿಳಿಯಪಡಿಸುವಿಕೆಯ ದಿನಾಂಕದಿಂದ ಲೆಕ್ಕ ಹಾಕತಕ್ಕದ್ದು ಎಂದು ಸ್ವೀಕರಿಸಲಾಗಿದೆ.

(3) ಈ ಪ್ರಕರಣದ ಅಡಿಯಲ್ಲಿನ ಪ್ರತಿಯೊಂದು ಅಪೀಲು, ನಿಯಮಿಸಬಹುದಾದ, ಅಂಥ ನಮೂನೆಯಲ್ಲಿರತಕ್ಕದ್ದು, ಅಂಥ ಶುಲ್ಕದಿಂದ ಜೊತೆಗೊಡಿರತಕ್ಕದ್ದು ಮತ್ತು ಅಂಥ ವಿಧಾನದಲ್ಲಿ ಪರಿಶೀಲಿಸಿರತಕ್ಕದ್ದು.

101ಃ. ರಾಷ್ಟ್ರೀಯ ಅಪೀಲು ಪ್ರಾಧಿಕಾರದ ಆದೇಶ.— (1) ರಾಷ್ಟ್ರೀಯ ಅಪೀಲು ಪ್ರಾಧಿಕಾರವು, ಅರ್ಜಿದಾರನಿಗೆ, ಕೇಂದ್ರ ತೆರಿಗೆಯ ಆಯುಕ್ತರು, ಎಲ್ಲ ಪ್ರಧಾನ ಮುಖ್ಯ ಆಯುಕ್ತರುಗಳು, ಮುಖ್ಯ ಆಯುಕ್ತರುಗಳು ಮತ್ತು ಎಲ್ಲ ರಾಜ್ಯಗಳ ರಾಜ್ಯ ತೆರಿಗೆ ಮುಖ್ಯ ಆಯುಕ್ತರು ಮತ್ತು ಆಯುಕ್ತರು ಮತ್ತು ಎಲ್ಲ ಕೇಂದ್ರಾಡಳಿತ ಪ್ರದೇಶಗಳ ಕೇಂದ್ರಾಡಳಿತ ಪ್ರದೇಶ ತೆರಿಗೆ ಮುಖ್ಯ ಆಯುಕ್ತರು ಮತ್ತು ಆಯುಕ್ತರಿಂದ ಅಧಿಕೃತನಾದ ಅಧಿಕಾರಿಗೆ, ಅಹವಾಲನ್ನು ಹೇಳಿಕೊಳ್ಳಲು ಅವಕಾಶವನ್ನು ನೀಡಿದ ತರುವಾಯ, ಅದರ ವಿರುದ್ಧವಾಗಿ ಅಪೀಲು ಮಾಡಿರುವ ನಿಣಣಯವನ್ನು ಅದು ಸೂಕ್ತ ಎಂದು ಭಾವಿಸಿದಂತೆ, ಖಾತ್ರಿಗೊಳಿಸಿ, ಅಥವಾ ಮಾಪಾಡು ಮಾಡಿ ಅಂಥ ಆದೇಶವನ್ನು ಹೊರಡಿಸಬಹುದು.

(2) ರಾಷ್ಟ್ರೀಯ ಅಪೀಲು ಪ್ರಾಧಿಕಾರದ ಸದಸ್ಯರು, ಯಾವುದೇ ಅಂಶದ ಮೇಲೆ ಭಿನ್ನಭಿಪ್ರಾಯವನ್ನು ಹೊಂದಿದ್ದಲ್ಲಿ, ಅದನ್ನು ಬಹುಮತದ ಅಭಿಪ್ರಾಯದ ಮೇರೆಗೆ ನಿರ್ಧರಿಸತಕ್ಕದ್ದು.

(3) ಪ್ರಕರಣ 101ಃ ಅಡಿಯಲ್ಲಿ ಅಪೀಲನ್ನು ಸಲ್ಲಿಸಲಾಗಿರುವ ದಿನಾಂಕದಿಂದ ಸಾಧ್ಯವಾದಷ್ಟು ಮಟ್ಟಿಗೆ ತೊಂಬತ್ತು ದಿನಗಳ ಅವಧಿಯೊಳಗಾಗಿ ಉಪ-ಪ್ರಕರಣ (1)ರಲ್ಲಿ ಉಲ್ಲೇಖಿಸಲಾಗಿರುವ ಆದೇಶವನ್ನು ಹೊರಡಿಸತಕ್ಕದ್ದು.

(4) ಸದಸ್ಯರಿಂದ ಯುಕ್ತವಾಗಿ ಸಹಿ ಮಾಡಿರುವ ಮತ್ತು ನಿಯಮಿಸಬಹುದಾದ ಅಂಥ ವಿಧಾನದಲ್ಲಿ ಪ್ರಮಾಣೀಕರಿಸಿರುವ, ರಾಷ್ಟ್ರೀಯ ಅಪೀಲು ಪ್ರಾಧಿಕಾರದಿಂದ ಉಚ್ಚರಿತ ಮೂರ್ಖಭಾವ ನಿಣಣಯದ ಒಂದು ಪ್ರತಿಯನ್ನು ಅರ್ಜಿದಾರನಿಗೆ, ಆಯುಕ್ತರು, ಮಂಡಳಿ, ಎಲ್ಲ ರಾಜ್ಯಗಳ ರಾಜ್ಯ ತೆರಿಗೆಯ ಮುಖ್ಯ ಆಯುಕ್ತರು ಮತ್ತು ಆಯುಕ್ತರು ಮತ್ತು ಎಲ್ಲ ಕೇಂದ್ರಾಡಳಿತ ಪ್ರದೇಶಗಳ ಕೇಂದ್ರಾಡಳಿತ ಪ್ರದೇಶ ತೆರಿಗೆಯ ಮುಖ್ಯ ಆಯುಕ್ತರು ಮತ್ತು ಆಯುಕ್ತರಿಂದ ಅಧಿಕೃತನಾದ ಅಧಿಕಾರಿಗೆ ಮತ್ತು ಸಂದಭಾನುಸಾರ ಪ್ರಾಧಿಕಾರ ಅಥವಾ ಅಪೀಲು ಪ್ರಾಧಿಕಾರಕ್ಕೆ ಅಂಥ ಉಚ್ಚರಣೆಯ ತರುವಾಯ ಕಳುಹಿಸತಕ್ಕದ್ದು.”

16. ಪ್ರಕರಣ 102ರ ತಿದ್ದುಪಡಿ.— ಮೂಲ ಅಧಿನಿಯಮದ ಪ್ರಕರಣ 102ರ ಆರಂಭದ ಭಾಗದಲ್ಲಿ,—

(1) “ಅಪೀಲು ಪ್ರಾಧಿಕಾರವು” ಎಂಬ ಪದಗಳಿಗೆ “ಅಪೀಲು ಪ್ರಾಧಿಕಾರ ಅಥವಾ ರಾಷ್ಟ್ರೀಯ ಅಪೀಲು ಪ್ರಾಧಿಕಾರವಾಗಲಿ” ಪದಗಳ ತರುವಾಯ “ಅಥವಾ ರಾಷ್ಟ್ರೀಯ ಅಪೀಲು ಪ್ರಾಧಿಕಾರವಾಗಲಿ” ಪದಗಳನ್ನು ಸೇರಿಸತಕ್ಕದ್ದು;

(2) “ಪ್ರಕರಣ 98 ಅಥವಾ ಪ್ರಕರಣ 101ರ” ಎಂಬ ಪದಗಳು ಮತ್ತು ಸಂಖ್ಯೆಗಳಿಗೆ “ಅನುಕ್ರಮವಾಗಿ ಪ್ರಕರಣ 98 ಅಥವಾ ಪ್ರಕರಣ 101 ಅಥವಾ ಪ್ರಕರಣ 101ಸಿಯ” ಎಂಬ ಪದಗಳು ಮತ್ತು ಸಂಖ್ಯೆಗಳನ್ನು ಪ್ರತಿಯೊಜಿಸತಕ್ಕದ್ದು;

(3) “ಅಥವಾ ಅಪೀಲುದಾರನಾಗಲಿ” ಎಂಬ ಪದಗಳಿಗೆ “ಅಪೀಲುದಾರನಾಗಲಿ, ಪ್ರಾಧಿಕಾರವಾಗಲಿ ಅಥವಾ ಅಪೀಲು ಪ್ರಾಧಿಕಾರವಾಗಲಿ” ಎಂಬ ಪದಗಳನ್ನು ಪ್ರತಿಯೊಜಿಸತಕ್ಕದ್ದು.

17. ಪ್ರಕರಣ 103ರ ತಿದ್ದುಪಡಿ.— ಮೂಲ ಅಧಿನಿಯಮದ ಪ್ರಕರಣ 103ರಲ್ಲಿ,—

(1) ಉಪ ಪ್ರಕರಣ (1)ರ ತರುವಾಯ ಈ ಮುಂದಿನ ಉಪ ಪ್ರಕರಣವನ್ನು ಸೇರಿಸತಕ್ಕದ್ದು, ಎಂದರೆ:—

“(ಇ) ಈ ಅಧ್ಯಾಯದ ಅಡಿಯಲ್ಲಿ ರಾಷ್ಟ್ರೀಯ ಅಪೀಲು ಪ್ರಾಧಿಕಾರದಿಂದ ಉಚ್ಚರಿಸಿದ ಮೂರ್ಖಭಾವ ನಿಣಣಯವು ಕೆಳಕಂಡವರುಗಳ ಮೇಲೆ ಬಧವಾಗಿರತಕ್ಕದ್ದು—

(ಎ) ಪ್ರಕರಣ 101ಃಿಯ ಉಪ-ಪ್ರಕರಣ (1)ರ ಅಡಿಯಲ್ಲಿ ನಿಣಣಯವನ್ನು ಕೋರಿರುವ ವಿಭಿನ್ನ ವ್ಯಕ್ತಿಗಳಿಗಿರುವ ಅರ್ಜಿದಾರರು ಮತ್ತು ಆದಾಯ ತೆರಿಗೆ ಅಧಿನಿಯಮ, 1961 (1961ರ ಕೇಂದ್ರ

ಅಧಿನಿಯಮ 43)ರ ಅಡಿಯಲ್ಲಿ ನೀಡಲಾಗಿರುವ ಒಂದೇ ಶಾಶ್ವತ ಖಾತೆ ಸಂಖ್ಯೆಯನ್ನು (PAN) ಹೊಂದಿರುವ ಎಲ್ಲ ನೋಂದಾಯಿತ ವ್ಯಕ್ತಿಗಳು;

(ಬಿ) ವಿಂಡ (ಎ)ಯಲ್ಲಿ ಉಲ್ಲೇಖಿಸಲಾದ ಅರ್ಜಿದಾರರಿಗೆ ಸಂಬಂಧಿಸಿರುವ, ಸಂಬಂಧಿತ ಅಧಿಕಾರಿಗಳು ಮತ್ತು ಕ್ಷೇತ್ರವ್ಯಾಪ್ತಿಯ ಅಧಿಕಾರಿಗಳು ಮತ್ತು ಆದಾಯ ತೆರಿಗೆ ಅಧಿನಿಯಮ, 1961 (1961ರ ಕೇಂದ್ರ ಅಧಿನಿಯಮ 43)ರ ಅಡಿಯಲ್ಲಿ ನೀಡಲಾಗಿರುವ ಒಂದೇ ಶಾಶ್ವತ ಖಾತೆ ಸಂಖ್ಯೆಯನ್ನು ಹೊಂದಿರುವ ಎಲ್ಲ ನೋಂದಾಯಿತ ವ್ಯಕ್ತಿಗಳು.”.

(2) ಉಪ-ಪ್ರಕರಣ (2)ರಲ್ಲಿ, “ಉಪ-ಪ್ರಕರಣ (1)ರಲ್ಲಿ” ಎಂಬ ಪದಗಳು, ಆವರಣ ಚಿಹ್ನೆ ಮತ್ತು ಸಂಖ್ಯೆಗಳ ತರುವಾಯ, “ಉಪ-ಪ್ರಕರಣ (1) ಮತ್ತು ಉಪ-ಪ್ರಕರಣ (1ಎ)ಯಲ್ಲಿ” ಎಂಬ ಪದಗಳು, ಆವರಣ ಚಿಹ್ನೆ, ಸಂಖ್ಯೆ ಮತ್ತು ಅಕ್ಷರವನ್ನು ಪ್ರತಿಯೋಜಿಸತಕ್ಕದ್ದು.

18. ಪ್ರಕರಣ 104ರ ತಿದ್ದುಪಡಿ.— ಮೂಲ ಅಧಿನಿಯಮದ ಪ್ರಕರಣ 104ರ ಉಪ-ಪ್ರಕರಣ (1) ರಲ್ಲಿ,—

(1) “ಅಪೀಲು ಪ್ರಾಧಿಕಾರಕ್ಕೆ” ಎಂಬ ಪದಗಳಿಗೆ “ಅಪೀಲು ಪ್ರಾಧಿಕಾರ ಅಥವಾ ರಾಷ್ಟ್ರೀಯ ಅಪೀಲು ಪ್ರಾಧಿಕಾರಕ್ಕೆ” ಎಂಬ ಪದಗಳನ್ನು ಪ್ರತಿಯೋಜಿಸತಕ್ಕದ್ದು;

(2) “ಪ್ರಕರಣ 101ರ ಉಪಪ್ರಕರಣ (1)ರ ಅಡಿಯಲ್ಲಿ” ಎಂಬ ಪದಗಳು ಮತ್ತು ಸಂಖ್ಯೆಯ ತರುವಾಯ, “ಅಥವಾ ಪ್ರಕರಣ 101ಸಿ ಉಪಪ್ರಕರಣ (1)ರ ಅಡಿಯಲ್ಲಿ” ಎಂಬ ಪದಗಳು, ಸಂಖ್ಯೆ ಮತ್ತು ಅಕ್ಷರವನ್ನು ಸೇರಿಸತಕ್ಕದ್ದು.

19. ಪ್ರಕರಣ 105ರ ತಿದ್ದುಪಡಿ.— ಮೂಲ ಅಧಿನಿಯಮದ ಪ್ರಕರಣ 105ರಲ್ಲಿ,—

(1) ಶೀಫ್ಸ್-ಕೆಗೆ, ಈ ಮುಂದಿನ ಶೀಫ್ಸ್-ಕೆಯನ್ನು ಪ್ರತಿಯೋಜಿಸತಕ್ಕದ್ದು, ಅಂದರೆ:—

“ಪ್ರಾಧಿಕಾರ, ಅಪೀಲು ಪ್ರಾಧಿಕಾರ ಮತ್ತು ರಾಷ್ಟ್ರೀಯ ಅಪೀಲು ಪ್ರಾಧಿಕಾರದ ಅಧಿಕಾರಗಳು”;

(2) ಉಪ-ಪ್ರಕರಣ (1)ರಲ್ಲಿ, “ಅಪೀಲು ಪ್ರಾಧಿಕಾರ” ಎಂಬ ಪದಗಳ ತರುವಾಯ, “ಅಥವಾ ರಾಷ್ಟ್ರೀಯ ಅಪೀಲು ಪ್ರಾಧಿಕಾರ” ಎಂಬ ಪದಗಳನ್ನು ಸೇರಿಸತಕ್ಕದ್ದು;

(3) ಉಪ-ಪ್ರಕರಣ (2)ರಲ್ಲಿ, “ಅಪೀಲು ಪ್ರಾಧಿಕಾರವನ್ನು,” ಎಂಬ ಪದಗಳಿಗೆ “ಅಪೀಲು ಪ್ರಾಧಿಕಾರ ಅಥವಾ ರಾಷ್ಟ್ರೀಯ ಅಪೀಲು ಪ್ರಾಧಿಕಾರವನ್ನು” ಎಂಬ ಪದಗಳನ್ನು ಪ್ರತಿಯೋಜಿಸತಕ್ಕದ್ದು.

20. ಪ್ರಕರಣ 106ರ ತಿದ್ದುಪಡಿ.— ಮೂಲ ಅಧಿನಿಯಮದ ಪ್ರಕರಣ 106ರಲ್ಲಿ,—

(1) ಶೀಫ್ಸ್-ಕೆಗೆ, ಈ ಮುಂದಿನ ಶೀಫ್ಸ್-ಕೆಯನ್ನು ಪ್ರತಿಯೋಜಿಸತಕ್ಕದ್ದು, ಅಂದರೆ:—

“ಪ್ರಾಧಿಕಾರ, ಅಪೀಲು ಪ್ರಾಧಿಕಾರ ಮತ್ತು ರಾಷ್ಟ್ರೀಯ ಅಪೀಲು ಪ್ರಾಧಿಕಾರದ ಕಾರ್ಯವಿಧಾನ”;

(2) “ಅಪೀಲು ಪ್ರಾಧಿಕಾರವು” ಎಂಬ ಪದಗಳಿಗೆ, “ಅಪೀಲು ಪ್ರಾಧಿಕಾರ ಅಥವಾ ರಾಷ್ಟ್ರೀಯ ಅಪೀಲು ಪ್ರಾಧಿಕಾರವು” ಎಂಬ ಪದಗಳನ್ನು ಮತ್ತು “ಅಪೀಲು ಪ್ರಾಧಿಕಾರದ” ಎಂಬ ಪದಗಳಿಗೆ ಅಪೀಲು ಪ್ರಾಧಿಕಾರ ಅಥವಾ ರಾಷ್ಟ್ರೀಯ ಅಪೀಲು ಪ್ರಾಧಿಕಾರದ” ಎಂಬ ಪದಗಳನ್ನು ಪ್ರತಿಯೋಜಿಸತಕ್ಕದ್ದು

21. ಪ್ರಕರಣ 171ರ ತಿದ್ದುಪಡಿ.— ಮೂಲ ಅಧಿನಿಯಮದ ಪ್ರಕರಣ 171ರ, ಉಪ-ಪ್ರಕರಣ (3)ರ ತರುವಾಯ ಈ ಮುಂದಿನದನ್ನು ಸೇರಿಸತಕ್ಕದ್ದು, ಅಂದರೆ:—

“(ಎ) ಉಪ-ಪ್ರಕರಣ (2)ರಲ್ಲಿ ಉಲ್ಲೇಖಿತ ಪ್ರಾಧಿಕಾರವು ಸದರಿ ಉಪ-ಪ್ರಕರಣದ ಅಡಿಯಲ್ಲಿ ಅಗತ್ಯವಿರುವ ಪರಿಶೀಲನೆಯನ್ನು ಜರುಗಿಸಿದ ನಂತರ ಯಾವುದೇ ನೋಂದಾಯಿತ ವ್ಯಕ್ತಿಯು ಉಪ-ಪ್ರಕರಣ (1)ರ ಅಡಿಯಲ್ಲಿ ಲಾಭಬಡಕತನ ಮಾಡಿದ್ದಾನೆಂಬ ತೀವ್ರಾನಕ್ಕೆ ಬಂದರೆ, ಅಂಥ ವ್ಯಕ್ತಿಯು ಆ ರೀತಿ ಲಾಭಬಡಕತನ ಮಾಡಿರುವ ಮೊತ್ತದ ಶೀಕದ ಹತ್ತರಷ್ಟು ದಂಡವನ್ನು ಸಂದಾಯ ಮಾಡಲು ಬಾಧ್ಯನಾಗಿರತಕ್ಕದ್ದು:

ಪರಂತು, ಪ್ರಾಧಿಕಾರದಿಂದ ಆದೇಶ ಮಾಡುವ ದಿನಾಂಕದ ಮೂವತ್ತು ದಿನಗಳ ಒಳಗಾಗಿ ಲಾಭಬಡಕತನ ಮಾಡಿರುವ ಮೊತ್ತವನ್ನು ತೇವಣಿ ಮಾಡಿದ್ದರೆ ಯಾವುದೇ ದಂಡವನ್ನು ವಿಧಿಸತಕ್ಕದ್ದಲ್ಲ.

ವಿವರಣೆ.— ಈ ಪ್ರಕರಣದ ಉದ್ದೇಶಗಳಾಗಿ, “ಲಾಭಬಡಕತನ ಮಾಡಿದ” ಪದವಳಿಗೆ ಸರಕು ಅಥವಾ ಸೇವೆಗಳು ಅಥವಾ ಅವರದರ ಮೌರ್ಯಕೆಗಳ ಮೇಲಿನ ತೆರಿಗೆ ದರದಲ್ಲಿನ ಇಳಿಕೆಯ ಪ್ರಯುಕ್ತ ಆದ ಅನುಕೂಲತೆಯನ್ನು ಅಥವಾ ಹೊಡುವಳಿ ತೆರಿಗೆ ಜಮ್ಯ ಅನುಕೂಲತೆಯನ್ನು ಅದಕ್ಕೆ ತಕ್ಷಂತೆ ಸರಕು ಅಥವಾ

ಸೇವೆಗಳು ಅಥವಾ ಅವೆರಡರ ಬೆಲೆಯಲ್ಲಿ ಇಂತಹ ಮಾಡದೆ ಸ್ವೀಕರಿಸುವವನಿಗೆ ವರ್ಗಾಯಿಸದೆ ಇರುವ ಕಾರಣದಿಂದಾಗಿ ನಿರ್ಧರಿಸಿದ ಮೊತ್ತ ಎಂದು ಅಧ್ಯೇತಕ್ಕಾದ್ಯು.”.

22. ಮೂಲ ಅಧಿನಿಯಮದ ಪ್ರಕರಣ 11ರ ಉಪಪ್ರಕರಣ (1)ರ ಅಡಿಯಲ್ಲಿ ಹೊರಡಿಸಿರುವ ಅಧಿಸೂಚನೆ (2/2017) ಸಂ. ಎಫ್‌ಡಿ 48 ಸಿಎಸ್‌ಎಲ್ 2017ನ್ನು ಮೂವಾರ್ಷಾನ್ವಯವಾಗುವಂತೆ ತಿದ್ದುಪಡಿ.- (1) ಪರಿಷತ್ತಿನ ಶಿಫಾರಸುಗಳ ಅನ್ವಯ, ಕನಾರ್ಟಿಕ ಸರ್ಕಾರವು ಕನಾರ್ಟಿಕ ಸರಕು ಮತ್ತು ಸೇವೆಗಳ ತೆರಿಗೆ ಅಧಿನಿಯಮ 2017ರ ಪ್ರಕರಣ 11ರ ಉಪ-ಪ್ರಕರಣ (1)ರ ಅಡಿಯಲ್ಲಿ ಹೊರಡಿಸಿರುವ ಕನಾರ್ಟಿಕ ಸರ್ಕಾರದ ಅಧಿಸೂಚನೆ (2/2017) ಸಂ. ಎಫ್‌ಡಿ 48 ಸಿಎಸ್‌ಎಲ್ 2017, ದಿನಾಂಕ 29ನೇ ಜೂನ್ 2017 ರಲ್ಲಿಯ ಅನುಸೂಚಿತಯಲ್ಲಿ, ಕ್ರ. ಸಂ. 103 ಮತ್ತು ಅದಕ್ಕೆ ಸಂಬಂಧಿಸಿದ ನಮೂದಿನ ನಂತರ, ಕೆಳಗಿನ ಕ್ರ. ಸಂ. ಮತ್ತು ನಮೂದುಗಳನ್ನು ಸೇರಿಸತಕ್ಕಾದ್ಯು ಮತ್ತು ಜುಲೈ 2017ರ 1ನೇ ದಿನದಂದ ಮೂವಾರ್ಷಾನ್ವಯವಾಗಿ ಜಾರಿಗೆ ಬರುವಂತೆ ಸೇರಿಸಲಾಗಿದೆ ಎಂದು ಪರಿಭಾಬಿಸತಕ್ಕಾದ್ಯು. ಅಂದರೆ:-

(1)	(2)	(3)
“103ಎ	26	ಯುರೇನಿಯಮ್ ಅದಿರು ಕಾನ್ಸಂಟ್ರೀಟ್

(2) ಉಪ-ಪ್ರಕರಣ (1)ರ ಉದ್ದೇಶಗಳಾಗಿ, ಉಪಪ್ರಕರಣ (1)ರಲ್ಲಿ ಉಲ್ಲೇಖಿತ ಅಧಿಸೂಚನೆಯನ್ನು ಮೂವಾರ್ಷಾನ್ವಯವಾಗಿ ತಿದ್ದುಪಡಿ ಮಾಡಲು ಕನಾರ್ಟಿಕ ಸರ್ಕಾರಕ್ಕೆ ಅಧಿಕಾರವಿರತಕ್ಕಾದ್ಯು ಮತ್ತು ಎಲ್ಲ ಭೌತಿಕ ಸಮಯಗಳಲ್ಲಿಯೂ ಸದರಿ ಅಧಿಸೂಚನೆಯನ್ನು ಪ್ರಕರಣ 11ರ ಉಪ-ಪ್ರಕರಣ (1)ರ ಅಡಿಯಲ್ಲಿ ಮೂವಾರ್ಷಾನ್ವಯವಾಗಿ ತಿದ್ದುಪಡಿ ಮಾಡಲು ಕನಾರ್ಟಿಕ ಸರ್ಕಾರಕ್ಕೆ ಅಧಿಕಾರವಿತ್ತು ಎಂಬಂತೆ ಪರಿಭಾಬಿಸತಕ್ಕಾದ್ಯು.
(3) ಉಪಪ್ರಕರಣ (1)ರಲ್ಲಿ ಉಲ್ಲೇಖಿತ ಅಧಿಸೂಚನೆಯು ಎಲ್ಲ ಭೌತಿಕ ಸಮಯಗಳಲ್ಲಿಯೂ ಜಾರಿಯಲ್ಲಿ ಇದ್ದಿದ್ದರೆ ಹಾಗೆ ಸಂಗೃಹಿಸಲಾಗದಂತಹ ಆದರೆ ಸಂಗೃಹಿಸಲಾದ ಅಂಧ ಎಲ್ಲ ತೆರಿಗೆಯನ್ನು ಮರುಪಾವತಿ ಮಾಡತಕ್ಕಾದ್ಯುಲ್ಲ.

ಕನಾರ್ಟಿಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಕೆ.ಡ್ವಾರಕನಾಥ್ ಬಾಬು
ಸರ್ಕಾರದ ಕಾರ್ಯದರ್ಶಿ
ಸಂಸದೀಯ ವ್ಯವಹಾರಗಳ ಇಲಾಖೆ.